


ಲಂಡನ್ ಮೃಗಾಲಯದ ಆಮೆ ಜೋಡಿಗಳಿಗೆ ಏನು ಮಾಡಿದರೂ ಪ್ರೀತಿ ಮಾಡಲು ಮೂಡೇ ಬರಲ್ಲಂತೆ. ಖ್ಯಾತ ಫ್ರೆಂಚ್ ಪಿಯಾನೋವಾದಕ ರಿಚರ್ಡ್ ಕ್ಲೇಡ್‌ಮನ್ ತನ್ನ ಇತ್ತೀಚಿನ ಆಲ್ಬಂ 'ರೋಮ್ಯಾಂಟಿಕ್' ನುಡಿಸಿ ನೋಡಿದ. ಊಹಾಂ... ಈ ನಿಧಾನ ನಡೆ ಪ್ರಾಣಿಗಳು ತಲೆಯಾಡಿಸಿದ್ದು ಕೂಡಾ ಸಂಗೀತಕ್ಕಲ್ಲ, ಮೃಗಾಲಯದ ಸಿಬ್ಬಂದಿ ಗಜ್ಜರಿ ಹಿಡಿದು ಬಂದಾಗ. ಪಾಪ ಪಿಯಾನೋವಾದಕ. 'ಈ ಸಂಗೀತ ಪ್ರಾಣಿಗಳ ಮೂಡ್ ಬಡಿದೆಬ್ಬಿಸಿ ಸಂತಾನೋತ್ಪತ್ತಿ ಮಾಡಿಸಲು' ಎಂದು ಆಲ್ಬಂ ಹೊರತಂದ ಕಂಪೆನಿ ಮಾಡಿದ್ದ ಪ್ರಚಾರವೂ ಆಮೆಗಳ ಮೂಡ್‌ನಂತೆ ರುಸ್ ಎಂದಿತು.

ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಾಧೀಶರೇ ನಿದ್ರೆ ಮಾಡಿದರೆ ಏನು ಶಿಕ್ಷೆ? ರಷ್ಯಾದ ನ್ಯಾಯಾಧೀಶ ಮಖ್ಸೊ ನಿದ್ರಾದೇವಿಗೆ ಶರಣಾಗಿದ್ದಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಾಯ್ತು. ವಾದ- ವಿವಾದ ಆಲಿಸದೆ ನಿದ್ರೆಗಣ್ಣಿನಲ್ಲಿ ಆರೋಪಿಗಿ ವಿಧಿಸಿದ ಐದು ವರ್ಷ ಕಠಿಣ ಶಿಕ್ಷೆಯೂ ರದ್ದಾಗಿ ಈಗ ಮರುವಿಚಾರಣೆಗೆ ಆದೇಶಿಸಲಾಗಿದೆಯಂತೆ. ಮಖ್ಸೊ ನಿದ್ರಾ ಪ್ರಹಸನದ ವಿಡಿಯೋ ಎಲ್ಲೆಡೆ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದರೆ, ಮತ್ತೆ ಉದ್ಯೋಗ ಗಿಟ್ಟಿಸಲು ಮಾಜಿ ನ್ಯಾಯಾಧೀಶರು ಪುನಃ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದಾರಂತೆ.



ಫಿಲಿಪ್ಪೀನ್ಸ್‌ನಲ್ಲಿ ಈ ಘೆಬ್ರುವರಿ 10ರಂದು ಹೊಸ ವರ್ಷ ಆರಂಭವಾಯ್ತು. ಅದೂ ಹಾವಿನ ವರ್ಷವಂತೆ. ಹೊಸ ವರ್ಷಾಚರಣೆಯ ಹುಚ್ಚು ಎಷ್ಟು ಹೆಚ್ಚಿತ್ತೆಂದರೆ ಮನಿಲಾದಲ್ಲಿ ಮೃಗಾಲಯದ ಮಾಲೀಕ ಈ ಹೆಬ್ಬಾವುಗಳಿಗೆ ಕಥೆಗಳನ್ನು ಓದಿ ಹೇಳುತ್ತಿದ್ದಾನೆ. ಅವು ಹಾವಿನ ಕಥೆಗಳೋ ಅಥವಾ ಮನುಷ್ಯನ ಕಥೆಗಳೋ ಗೊತ್ತಾಗಿಲ್ಲ.



★ ಸಸಿತೋಟ

ಕ್ಯೂಬಾದ ಈ ಹುಡುಗಿಗೆ 'ಕ್ವಿನ್ಸಿನೇಲ' ಆಚರಣೆ ಸಂದರ್ಭದಲ್ಲಿ ದೂಂಬರಾಟದ ಹುಡುಗ ಶುಭ ಕೋರುತ್ತಿದ್ದಾನೆ. 'ಕ್ವಿನ್ಸಿನೇಲ' ಅಂದರೆ ಹುಡುಗಿಯರು 15 ವರ್ಷಗಳನ್ನು ದಾಟುವುದು ಎಂದರ್ಥ. ಕ್ಯೂಬಾ ಹಾಗೂ ಇತರ ಕೆಲವು ದೇಶಗಳಲ್ಲಿ ಇದಕ್ಕಂದೇ ಸಾವಿರಾರು ಡಾಲರ್ ಖರ್ಚು ಮಾಡಿ ಭರ್ಜರಿ ಸಮಾರಂಭ ಮಾಡುತ್ತಾರಂತೆ. ಸಮಾರಂಭದ ಎ ಟು ರೈಡ್ ನಿರ್ವಹಣೆಗೆ ಸಂಸ್ಥೆಗಳೇ ಹುಟ್ಟಿಕೊಂಡಿವೆಯಂತೆ. ಹರೆಯವೆಂದರೆ ಪುಕ್ಕಟೆ ಬರುತ್ತದೆಯೇ?



ಸಿಡ್ನಿಯಲ್ಲಿ ಹೂವನ್ನು ಮೇಯ್ದು ಆಡು ಕೊನೆಗೂ ಪೊಲೀಸರ ಕೈಯಿಂದ ಪಾರಾಗಿದೆ. ಕಳೆದ ಆಗಸ್ಟ್‌ನಲ್ಲಿ ಅಲ್ಲಿಯ ವಸ್ತು ಸಂಗ್ರಹಾಲಯದ ಹೊರಗಿರುವ ಹೂವಿನ ಹಾಸಿಗೆಯನ್ನು ಈ ಆಡು ತಿಂದು ಹಾಕಿದೆ ಎಂದು ಆರೋಪಿಸಿ ಪೊಲೀಸರು ಆಡಿನ ಮಾಲೀಕನಿಗೆ 440 ಡಾಲರ್ ದಂಡ ಹಾಕಿದರಂತೆ. ಹೇಳಿಕೇಳಿ ಆ ಮಾಲೀಕ ಹಾಸ್ಯಗಾರ. ಆಡಿಗೆ ವಕೀಲರನ್ನು ಗೊತ್ತು ಮಾಡಿದ. ಪೊಲೀಸರಿಗೆ ಆಡಿನ ಮೇಲೆ ಹೊಟ್ಟೆಕಿಚ್ಚು ಎಂದು ವಾದಿಸಿ ಕೇಸು ಗೆದ್ದೇಬಿಟ್ಟ!



ಆಸ್ಟ್ರಿಯಾ ರಾಜಧಾನಿ ವಿಯನ್ನಾದ ರಸ್ತೆಗಳಲ್ಲಿ ಓಡಾಡಿ ನಿದ್ರೆ ಬರುವಂತಾದರೆ... ಅಂದರೆ ಅಲ್ಲಿಯ ಬೀದಿಗಳೋ, ಜನಗಳೋ ಬೋರ್ ಹೊಡೆಸುತ್ತವಾ ಎನ್ನ ದಿರಿ. ನಿಮಗೆ ಸುಸ್ತಾಗಿ ನಿದ್ರೆ ಬಂದರೆ ಚುಟುಕು ನಿದ್ರೆ ತೆಗೆಯಲು 'ರಿಫ್ಲೆಕ್ಸಿಯ' ಎಂಬ ಸ್ಪೃಡಿಯೋ ತೆರೆಯಲಾಗಿದೆ. ಅರ್ಧ ತಾಸು ನಿದ್ರೆಗೆ 15 ಡಾಲರ್ ಪೀಕಬೇಕು. ನಿದ್ರೆ ಬರದಿದ್ದರೆ ಏನು ಮಾಡುವುದು? ಎದ್ದು ಈಚೆ ಬರುವ ಹಾಗಿಲ್ಲ. ಪಾನೀಯ ಸೇವಿಸಿ, ಪುಸ್ತಕ ಓದಿ, ಕಂಪ್ಯೂಟರ್ ಕುಟ್ಟಲು ಪ್ರತ್ಯೇಕ 8 ಡಾಲರ್ ಕೊಡಬೇಕು. ಇದರ ಬದಲಾಗಿ ನಿದ್ರೆ ಬಂದಂತೆ ನಟಿಸುವುದೇ ಒಳ್ಳೆಯದೆನೋ!